

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್

|| ಪೆರಿಯಾಲ್ವಾರ್ ತಿರುವೊಳಿ ತ್ತನಿಯನ್ಗಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಪೆರಿಯಾಲ್‌ವಾರ್ ತಿರುವೋಲಿ ತ್ತನಿಯನ್ಗಳ್ ॥

ಗುರುಮುಖಮನಧೀತ್ಯ ಪ್ರಾಹ ವೇದಾನಶೇಷಾನ್

ನರಪತಿಪರಿಕ್ಲೃಪ್ತಂ ಶುಲ್ಕಮಾದಾತುಕಾಮಃ |

ಶ್ವಶುರಮಮರವಂದ್ಯಂ ರಂಗನಾಥಸ್ಯ ಸಾಕ್ಷಾತ್

ದ್ವಿಜಕುಲತಿಲಕಂ ತಂ ವಿಷ್ಣುಚಿತ್ತಂ ನಮಾಮಿ ||

ಮಿನ್ನಾರ್ ತಡಮದಿಳ್ಳೂಟ್ ವಿಲ್ಲಿಪುತ್ತೂರೆನ್ನೊರು ಕಾಲ್ *
ಶೊನ್ನಾರ್ ಕಱಿಱ್ಕಮಲಂ ಶೂಡಿನೋಂ * - ಮುನ್ನಾಳ್

ಕಿಱಿಯಱುತ್ತಾನ್ ಎನ್ನುರೈತ್ತೋಂ * ಕೀಟ್‌ಮೈಯಿನಿಱ್ ಶೇರಂ
ವಳಿಯಱುತ್ತೋಂ * ನೆಂಜಮೇ ! ವಂದು

ಪಾಂಡಿಯನ್ ಕೊಂಡಾಡ ಪ್ಪಟ್ಟಬಿರಾನ್ ವಂದಾನೆನ್ನು *

ಈಂಡಿಯ ಶಂಗಂ ಎಡುತ್ತೂದ * ವೇಂಡಿಯ

ವೇದಂಗಳೋದಿ * ವಿರೈಂದು ಕಿಱಿಯಱುತ್ತಾನ್ *

ಪಾದಂಗಳ್ ಯಾಮುಡೈಯ ಪಱ್ಱು

॥ ಪೆರಿಯಾಲ್‌ವಾರ್ ತಿರುವಡಿಗಳೇ ಶರಣಂ ॥

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱು sounds almost like ಱ್ಱು , ಱ್ಱು like ಱ್ಱು , and so on. The consonant-cluster ಱ್ಱು is pronounced somewhere between ಱ್ಱು and ಱ್ಱು. It is, however, colloquially acceptable to pronounce the clusters ಱ್ಱು and ಱ್ಱು as ತ್ತ and ನ್ನ, respectively.